



The first part of the meeting was a general discussion about the project and the current status of the work. The participants discussed the progress of the research and the challenges they were facing. The second part of the meeting was a presentation by the research team, where they presented their findings and the results of their experiments. The presentation was well-received and the participants were interested in the results. The meeting ended with a discussion about the next steps and the timeline for the project.





EUROPEAN UNION



EUROPEAN UNION







ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಬೆಂಗಳೂರು



ರೋಗಿಗಳ ಸಂಖ್ಯೆ ಮತ್ತು ಶೇಕಡೆ

ರೋಗ	ರೋಗಿಗಳ ಸಂಖ್ಯೆ	ಒಟ್ಟು ರೋಗಿಗಳ ಸಂಖ್ಯೆಯ ಶೇಕಡೆ
ತುಬರ್ಕುಲಿಸಿಸ್	100	10%
ಮಲೇರಿಯಾ	200	20%
ಡೆಂಗು	300	30%
ಹಿವ್/ಐಡಿಸ್	250	25%
ದೀಪ್ತಿಯಾ	400	40%
ರಕ್ತಚಾಪು	350	35%
ಕ್ಯಾನ್ಸರ್	600	60%
ಮನಃಶಾಸ್ತ್ರ	450	45%

ಇದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಬೆಂಗಳೂರು, ದಿನಾಂಕ: 15/05/2024.



YATIRIMCI VE İZLENİMLERİ

YATIRIMCI VE İZLENİMLERİ

YATIRIMCI VE İZLENİMLERİ

YATIRIMCI VE İZLENİMLERİ

YATIRIMCI VE İZLENİMLERİ

YATIRIMCI VE İZLENİMLERİ

YATIRIMCI VE İZLENİMLERİ





Business Administration and Economics

Business Administration and Economics

Business Administration and Economics

Business Administration and Economics


Business Administration and Economics

Business Administration and Economics

Business Administration and Economics

Business Administration and Economics

Business Administration and Economics





Prevention of COVID-19



Wearing a face mask

Wearing a face mask is one of the most effective ways to prevent the spread of COVID-19. It helps to reduce the risk of infection by blocking respiratory droplets that may contain the virus. It is recommended to wear a face mask in public places, especially in crowded areas and when you are around people who are coughing or sneezing.



Hand hygiene

Regular hand hygiene is essential for preventing the spread of COVID-19. Wash your hands thoroughly with soap and water for at least 20 seconds, especially after being in public places, before and after meals, and after coughing or sneezing. If soap and water are not available, use hand sanitizer with at least 60% alcohol content.



Physical distancing

Maintaining physical distancing is crucial for preventing the spread of COVID-19. Avoid close contact with people, especially those who are coughing or sneezing. Stay at least 1 meter (3 feet) away from others in public places.







EUROPEAN UNION



EUROPEAN UNION
EUROPEAN COMMISSION

EUROPEAN UNION
EUROPEAN COMMISSION



EUROPEAN UNION
EUROPEAN COMMISSION